

**THE BOOK WAS
DRENCHED**

UNIVERSAL
LIBRARY

OU_200635

UNIVERSAL
LIBRARY

ಕರ್ಣಾಟಕ ಕಾವ್ಯಕಲಾಸಿಧಿ, ಕೋಶಸಂಖ್ಯೆ—೪೦



ನಂಜ ಕಪಿಯ

ಕ' ಪ್ರೇತವಾಕ್ಯಂ

(ಸಾಂಗತ್ಯಂ)

CHECKED 1956

ಮಂ. ಆ. ರಾಮಾನುಜಯ್ಯಂಗಾರ್ಯ

ಅಸಿಸ್ಟೆಂಟ್ ಮಾಸ್ಟರ್, ಮಹಾರಾಣಿ ಕಾಲೇಜ್, ಮೈಸೂರು—

ಉಪುಂದ ಪುರೋಧಿತವಾಗಿ

OF THE UNIVERSITY

OF MYSORE

ಮೈಸೂರು

ಶ್ರೀನಿವಾಸ ಮುದ್ರಣಶಾಲೆಯಲ್ಲಿ ಮುದ್ರಿತವಾಯಿತು.

1912

ಮ ೧ ಆಣಿ]

PRINTED BY
S. NANJUNDA SASTRI
AT THE SREENIVASA PRESS, MYSORE

ಪೀಠಿಕೆ

ಕವೋತವಾಕ್ಯವೆಂಬ ಈ ಸಾಂಗತ್ಯದ ಗ್ರಂಥಕರ್ತನು ತನ್ನ ಹೆಸರನ್ನು ಗ್ರಂಥದಲ್ಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಮೆ|| ರೈಸ್‌ರವರು “ ಕಂಠೀರವನರಸ ರಾಜಚರಿತ್ರೆ” ಯನ್ನು ಬರೆದ ನಂಜಯ್ಯಕವಿಯೇ ಈ ಗ್ರಂಥವನ್ನೂ ಬರೆದವನೆಂದು ಹೇಳುತ್ತಾರೆ. ಕವಿಚರಿತ್ರಕಾರರೂ ಗ್ರಂಥಾನುಬಂಧದಲ್ಲಿ “ ಕವೋತವಾಕ್ಯ-ಸಾಂಗತ್ಯ-ನಂಜಕವಿ-” ಗೀತೆಯ ಶತಮಾನದಲ್ಲಿ ಹುಟ್ಟಿದ್ದು ಎಂದು ಬರೆಯುತ್ತಾರೆ, ನಮಗೆ ಸಿಕ್ಕಿದ ಪ್ರತಿಯಲ್ಲಿ ರಕ್ಷಾಪತ್ರದಲ್ಲಿ ಮಾತ್ರ ನಂಜಕವಿಯ ಎಂದು ಬರೆದಿದೆ.

ಈ ಗ್ರಂಥಕರ್ತನು ವೀರಶೈವ ಮತದವನು. ಅದು ದರಿಂದಲೇ ಗ್ರಂಥಾದಿ ಯಲ್ಲಿ ಕೋರಣ್ಯದಯ್ಯ, ಜೀವರಾಜ, ಮಡಿವಳ, ಸಪ್ಪಣ್ಣ, ಪ್ರಭುರಾಜ. ಮುಂತಾದವರನ್ನು ಸ್ಮರಿಸುವುದಲ್ಲದೆ, ಕೈಲಾಸದಿಂದ ಯರೆಮಲೆ ಪರ್ವತಕ್ಕೆ ಇಳಿದ ಒಂದು ಕವೋತಕವಿಯ ಮುಖಾಂತರ ಶಿವನ ಅಸ್ಥಾನವನ್ನು ವರ್ಣಿಸಿ ಪುರುಷಾರ್ಥದ ಕಥೆಯಾದ ಈ ಗ್ರಂಥವನ್ನು ಹೇಳಿಸಿ, ಶಿವನಿಗೆ ಗ್ರಂಥಾಂತದಲ್ಲಿ ಮಂಗಳ ಮಾಡಿರುವನು. ಮತ್ತು ತಾನು ಚಂಪಕಸಿದ್ಧಲಿಂಗೇಶಗುರುವಿನ ಶಿಷ್ಯನೆಂದೂ ಗ್ರಂಥಾಂತದಲ್ಲಿ ಹೇಳಿರುವನು.

ಈ ಕವಿಯು “ ಕಂಠೀರವನರಸರಾಜ ಚರಿತ್ರೆ” ಯನ್ನು ಬರೆದವನೇ ಆಗಿದ್ದ ಪಕ್ಷದಲ್ಲಿ ಕಂಠೀರವನರಸರಾಜ ಒಡೆಯರ (ಕ್ರಿ. ಶ. ೧೭೩೮-೧೭೫೮) ಸಮಾನಕಾಲಿಕನಾಗಿ, ಎಂದರೆ ೧೭ ನೆಯ ಶತಮಾನದ ಪೂರ್ವಭಾಗದಲ್ಲಿ ಇದ್ದಿರಬೇಕು. ಗ್ರಂಥದ ಶೈಲಿಯನ್ನು ನೋಡಿದರೆ ೧೭ ನೆಯ ಶತಮಾನಕ್ಕಿಂತ ಹಿಂದಕ್ಕೆ ಈ ಗ್ರಂಥದ ಕಾಲವನ್ನು ನೂಕುವುದಕ್ಕಾಗುವುದಿಲ್ಲ. ಕವಿಚರಿತ್ರಕಾರರೂ, ಮೆ|| ರೈಸ್‌ರವರೂ ಈ ಕವಿಯು ೧೭ ನೆಯ ಶತಮಾನದವನೆಂದು ಅಭಿಪ್ರಾಯಪಟ್ಟಿದ್ದಾರೆ.

ಕವೋತವಾಕ್ಯದ ಇತಿಹಾಸವು ಒಳ ಪುರಾತನ ಕಾಲದಿಂದ ನಮ್ಮ ಭರತ ಖಂಡದಲ್ಲಿ ಪ್ರಚಾರದಲ್ಲಿನಿ. ವಾಲ್ಮೀಕಿಕೃತ ಶ್ರೀಮದ್ರಾಮಾಯಣದಲ್ಲಿ ಶರಣಾಗತರಕ್ಷಣವು ಯಾರಿಗೂ ಅಪಶ್ಯುಕರ್ತವ್ಯವು ಎಂದೂ ಶರಣಾಗತನಾದ ವಿಭೀಷಣನನ್ನು ತಾನು ಬಿಡಕೂಡದು ಎಂದೂ ಸಿರೂಸಿಸುವ ಸಮಯದಲ್ಲಿ ಶ್ರೀರಾಮಚಂ

ದ್ರನು ಸುಗ್ರೀವಾದಿಗಳಿಗೆ ಈ ಇತಿಹಾಸವನ್ನು ಹೇಳಿದುದಾಗಿಹೇಳಿದೆ. ಈ ಗ್ರಂಥದಲ್ಲಿ ಪತಿಪತ್ನಿಯರ ಅನುರಾಗವೂ ಕರ್ತವ್ಯಗಳೂ ಚೆನ್ನಾಗಿ ನಿರೂಪಿತವಾಗಿವೆ.

ಇದರ ಬಂಧವು ಸರಳವಾಗಿದೆ ; ಗ್ರಂಥವಿಷಯವು ಶ್ರೇಷ್ಠವಾಗಿದೆ. ಈ ಗ್ರಂಥದಲ್ಲಿ ೭೫ ರಿಂದ ೮೫ ವರೆಗಿನ ಸಾಂಗತ್ಯಗಳಲ್ಲಿ ಹೇಳುವ ವಿಷಯವು ಬಾಲ ಪಾಠಕರಿಗೆ ಯೋಗ್ಯವಲ್ಲವಾದುದರಿಂದ ಅವು ಬಿಡಲ್ಪಟ್ಟಿವೆ.

ಈ ಗ್ರಂಥದ ಪ್ರಚಾರದಲ್ಲಿ ಮ|| ರಾ|| ಯಸ್. ಜಿ. ಗೋವಿಂದರಾಜಯ್ಯಂ ಗಾರ್ಡ್ಸರ ಸಹಾಯವು ಸ್ಮರಣೀಯವಾಗಿದೆ.

7-11-1912.

ಪ್ರವರ್ತಕ-



|| ಶ್ರೀರಸ್ತು ||

ಕ' ಪ್ರೋತ ವಾಕ್ಯ

ಸಾಂಗತ್ಯ

ಗುರುವ ನನದು ತಿವನಡಿಯ ಕೊಂಡಾಡುವೆ | ಪರಶರಣರಿಗೆ ವಂದಿಸುವೆ |
ಪರಮಪಾವನಮೂರ್ತಿ ಗುರುಸಿದ್ಧ ವಿರನ | ಜರಣವ ನಾ ಬಲಗೆಂಬೆ || ೧
ವುಲಿಗೆ ಪಾಯಸ ಗಾಲಿಗೆ ಘೃತಗಳ | ಪಾರಾಶರಣರಿಗಿತ್ತು |
ಈ ರಾಜ್ಯ ತಿವರಾಜ್ಯ ಸೂಕ್ತಿಗೊಂಡಿಹನೊಬ್ಬ | ಕೋರಣ್ಯದಯ್ಯಗೆ ಶರಣು || ೨
ಶರಣು ಶ್ರೀಗುರುವಿಗೆ ಶರಣು ಶ್ರೀಪರನಿಗೆ | ಶರಣು ಏಸವರಾಜನಿಗೆ |
ಶರಣು ಮಡಿವಳಗೆ ಶರಣು ಸಪ್ತಗ್ನಿಗೆ | ಶರಣು ಶ್ರೀಪ್ರಭುರಾಜನಡಿಗೆ || ೩
ಒಟ್ಟಕುಷಧ್ಯಾನನಿಷ್ಠೆಯಿಂದ್ರಿಯಗಳ | ಮಟ್ಟುಗೊಳಿಸಿ ನಿಲಿಹಿಡಿದ |
ಅಷ್ಟಲಿಂಗದ ಧ್ಯಾನ ನಿಷ್ಠೆಯು ಪರಜೊಮ್ಮೆ | ಕೊಟ್ಟೊರ ವಿರುಪಾಕ್ಷ ಶರಣು || ೪
ಒಲ್ಲರು ಹೇಳಿಯೆಲ್ಲುಂಟು ಈಶಾಂತಿ | ಕಲ್ಲು ಕರಗುವಂತೆ ನುಡಿದ |
ಎಲ್ಲ ಮಾಗುವುಳ್ಳ ಒಲ್ಲದ ತಿಳಿವಲ್ಲ | ಕಲ್ಯಾಣದಯ್ಯಗೆ ಶರಣು || ೫
ಮದ್ಗಮತ್ರವ ಒಲ್ಲ ಪದ್ಧತಿ ಮೊದಲುಂಟು | ಸಿದ್ಧರ ಸಂಗಳೊಳಿಹವು |
ಬುದ್ಧಿಯಾಗಮದಲ್ಲರುತಿರೆ ಯರೆಮಲೆ | ಸಿದ್ಧಮುನಿಗಳೆಗಳುವೆ || ೬
ಧರೆಯ ಮೇಲಿರುವಂತ ತರುಗಳೆಲ್ಲವು ಬಂದು | ಪರಪುರುಷಾರ್ಥಕೆ ಎಂದು |
ನರಜನ್ಮಕೆ ಬಂದು ನರಕಿಯಾಗದ ಮುನ್ನ | ಪುರುಷಾರ್ಥದ ಕತೆ ಕೇಳು || ೭
ಪರನ ಕೈಲಾಸದಿಂ ಬಿಟ್ಟು ಕವೋತ | ಯರೆಮಲೆಯೆಂಬ ಪರ್ವತಕೆ |
ಸರಸಿಯೊಳಿರುತಿಹು ಪಕ್ಷಿಜಾತವು ಕಂಡು | ಹರಿಸು ಕೂಡಿ ಮಾತಾಡಿ || ೮
ಏನು ಕಾರಣ ನೀನೀಕಾಡಿಗೆ ಬಂದೆಯಿ | ದೇನು ಕಾರ್ಯವು ನಿನಗಿಲ್ಲಿ |
ಊನವಿಲ್ಲದೆ ಬೇಗ ಹೇಳಿದೆಂದು ಕೇಳೆನು | ಜ್ಞಾನಬಿಂದುವಾಪಕಿ ನುಡಿಯೆ || ೯
ಬಲ್ಲ ತನಬಿ ಬೇಗ ಬಂದೆವು ನಾವೀಗ | ಮಲ್ಲಿಕಾರ್ಜುನ ಕೃಪೆವಿಡಿದು |
ಇಲ್ಲಿ ಕಂಡೆವು ನಿಮ್ಮಯೆಲ್ಲರ ಸಂದೋಹ | ಯೆಲ್ಲಿ ನೋಡಲು ನೀತಿಯನೆಯೆ || ೧೦

ಆವ ದೇಶಗಳೆಂದೆ ಹವಣಿಸಿ ಬಂದಿರಿ | ಭಾವದಿ ಪೇಟೆ ಮನೆಗಳು |
 ನಾವೀಗ ದೇವರ ಲೋಕದಿಂದಿಹೆ ದೆವು | ಭೂವಳಯವನು ನೋಡಲಿಕೆ || ೧೧
 ನಿಮ್ಮ ಲೋಕದೊಳಿಹ ಧರ್ಮವ ಪೇಟೆಂದು | ಪೊಮ್ಮನದೊಳು ಬೆಸಗೊಳಲು |
 ಉಮ್ಮಹದಲಿ ಪೇಟುದು ಕವೋತಕನಾಗ | ಗಮ್ಮನೆ ಶಿವನಿರ್ವ ತಾವ || ೧೨
 ಹರನೆಡಬಲದಲ್ಲಿ ಹರಿಯಜಮುನಿಗಳು | ಇರುವರು ಭರವಶದಿಂದೆ |
 ಧರಧೀರ ಪಡೆವಳ್ಳ ಸುರರು ದಿಕ್ಪಾಲರು | ಇರುವರು ಶಿವನೆಡಬಲದಿ || ೧೩
 ನಂದಿನಾಥನು ಭೃಂಗಿ ವೀರೇಶಷಣ್ಮುಖ | ಹೊಂದಿದ ವಿಘ್ನೇಶ್ವರನು |
 ಇಂದುಧರನಯೆಡಬಲದಲ್ಲಿ ಸೂರಿಯ | ಚಂದ್ರರು ಮೇಡಿದು ರಾಜಿಪರು || ೧೪
 ಸುತ್ತಲು ತೆತ್ತೀಸಕೋಟಿ ದೇವತೆಗಳು | ನೆತ್ತಿಲಿ ಗಂಗೆ ತೊಡೆಯೊಳು |
 ಸತ್ಯಳು ಪಾರ್ವತಿಯೊತ್ತಿಲಿ ಗಣಗಳ | ಮೊತ್ತವದೇನ ಬಣ್ಣಿ ಸುವೆ || ೧೫
 ಕ್ಕಕ್ಕಯ್ಯ ಚೀಳಾಳ ರಕ್ಕಸ ಬೊಮ್ಮೆಯ್ಯ | ಸೊಕ್ಕಲಿಗರ ಮುದ್ದಯ್ಯ |
 ಅಕ್ಕಾತಿಂ ನಿಂದರು ಒಲ್ಲಾಳ ಜೋಳರು | ಮುಕ್ಕಣ್ಣ ಶಿವನೆಡಬಲದಿ || ೧೬
 ಚಂದ್ರಿಯ್ಯ ಪ್ರೀತಿಯ ನಂದಿಕೇಶ್ವರ ಮುನ್ನ | ಕಂದ ಗಾಪ ದೇವಯ್ಯ |
 ಅಂದದ ಶಿವಶರಣರಯಿಂತಿರುತಿಹ | ಚಂದವನೇನ ಬಣ್ಣಿ ಸುವೆ || ೧೭
 ಚೆನ್ನಯ್ಯನಪ್ಪಣ್ಣ ಕಿನ್ನರಿಬೊಮ್ಮೆಯ್ಯ | ಮಾನ್ಯನು ಕುರಿಕಾಮದೇವ |
 ಉನ್ನತ ಹರಳಯ್ಯ ಮಧುವಯ್ಯ ಶ್ವಪಚಯ್ಯ | ಪನ್ನಗಧರನೆಡಬಲದಿ || ೧೮
 ಕಂದ ಬೆಳ್ಳಾಳರು ಸಂಗಣ್ಣ ಭಾಮರು | ನಂಬಿಕೇಶ್ವರ ಮೊದಲಾಗಿ |
 ಬಂದುತಿ ನೆಹದರು ಸಂಗನ ಶರಣರು | ಇಂದುಧರನಯೆಡಬಲದಿ || ೧೯
 ಇಂತಪ್ಪ ಶರಣರು ಸಂತೋಷದಿಂದಲಿ | ಕಂತುಹರನ ಯೆಡಬಲದಿ |
 ಅಂತಕಾಂತಕ ರವಿಕೋಟಿಯ ಗಣಗಳು | ಸಂತೋಷದಿಂದಿರುತಿಹರು || ೨೦
 ಶಿವನಿಹ ಕೈಲಾಸವ್ವರದಿಂದಲಿಹೆ ದೆವು | ಭವೆಯರಸನ ಕರುಣದಲಿ |
 ತವೆ ಹದಿನಾಲ್ಕು ಲೋಕವ ಜರಿಸುತಲೀಗ | ಲವನೀಧರಕಿದಕಿಲೆ ದೆ || ೨೧
 ಹೊಂದಾವರೆ ಗಿಡ ಮರಬಾಳೆ ಸಸಿಗಳ | ಚಂದವನೇನ ಬಣ್ಣಿ ಪೆವು |
 ಬಂದಕ್ಕೆ ನೂರ್ಮಡಿ ಯೋಗಿಗಣಂಗಳು | ಬಂದರು ನಮ್ಮ ಪರ್ವತಕೆ || ೨೨
 ಎಂದ ಮಾತನು ಕೇಳಿ ನಿಂದು ಕವೋತಕ | ನೊಂದಿ ಸುಖದಿ ಬಾಳುತಿರಲು |
 ಕಂದನ ಪಡೆದದು ಚಂದದಿಂದಿರುತಿರೆ | ಮುಂದೊಂದು ವಿಘ್ನ ಸಂಭವಿಸೆ || ೨೩
 ಇರುತಿರೆ ಸುಖದಲ್ಲಿ ಮಗುಳೊಂದು ದವಸದಿ | ಭರದಿಂದೆ ಬೇಡ ಬೇಟೆಯನು |
 ಸರವಲೆ ಹಾಸುವಲೆಗಳೆಂದೆ ಬಿಗಿದನು | ತರುಗಳ ಮುತಿಯಲ್ಲಿ ಬರುತೆ || ೨೪
 ಸುತ್ತ ಹನ್ನೆರಡು ಯೋಜನೆಯರೆಮಲೆಯೊಳ | ಗೊತ್ತಾಗಿ ಬಲೆಯ ಬೀಸಿದನು |

ನಿತ್ತರಿಸದೆ ಹಕ್ಕಿ ಬಲೆಯೊಳು ಬೀಳಲು | ಸುತ್ತಿ ಹಾಕಿದ ಕಲ್ಲಿಯೊಳಗೆ || ೨೫
 ಗಂಡು ಹೆಣ್ಣುಗಳಂದು ಕೂಡಿ ಬಲೆಗೆ ಬೀಳಿ | ಒಂಡೇಂದುಧರ ನಮೋ ಎನುತೆ |
 ಗಂಡನ ಹರಣವ ಬದುಕಿಸ ಯತ್ನದಿ | ದಿಂಡುಗೆಡೆದು ಹೊರಬಿಟ್ಟುತೆ || ೨೬
 ಪುರುಷ ಕೇಳೈ ಎನ್ನವೋಲೆ ಭಾಗ್ಯದ ಪುಣ್ಯ | ಹರಸದಿ ನೀ ಜೀಗ ಪೋಗಿ |
 ಮುಖಗಳ ಸಲಹುತೆ ಸುಖಿಯಾಗಿ ಬಾಳಿಂದು | ಎಳಗಿ ಕವೋತಿ ಬಿನ್ನಿಸೆ || ೨೭
 ನೀಚಿ ಕೇಳಲೆ ನಿನ್ನ ಸೇವೆಮಾಡಿ ನಾ ಪೋಗಿ | ಜೀವಿನ್ನು ಹೇಗೆ ಜೀವಿಸಲಿ |
 ನಾರಿ ಕೇಳಲೆ ನಿನ್ನ ಸುಖದುಃಖಕಿಲ್ಲದೆ | ಮುಖಿ ಪೋಡೆ ಫಲವಹುದೇ || ೨೮
 ಸತಿಯ ಮಾತನು ಕೇಳಿಯತಿದುಃಖಕೊಳಗಾಗಿ | ಸತಿಯಳ ನುಡಿಯ ಲಾಲಿಸುತೆ |
 ಮತಿವಂತೆ ಬಲೆಗೆ ಸಿಕ್ಕಿದ ಹೇಗೆ ಹೋಗಲೆಂದತಿ ದುಃಖದಲಿ ಬೆಸಗೊಳಲು || ೨೯
 ನೀನು ಹೋದೇನೆಂಬ ಮನ ಸಿಜವಾದಡೆ | ನಾಡೊಂದು ಕಂಡಿಯ ಕೊರೆದು |
 ಮೌನದ ನಾ ಹಿಂದೆ ಸಾಗಿ ಬರುವೆನಿಂದು | ವ್ರಣವಲ್ಲದೆ ಬೀಗ ಪೋಗು || ೩೦
 ಕೆಟ್ಟ ಜೀಡನು ಕಟ್ಟಿನೊಳು ಬದ್ಧ ಪಕ್ಕಿಯ | ಮೊಟ್ಟೆಯ ಕಟ್ಟಿ ತಾ ಹೊತ್ತು |
 ದಟ್ಟನರಣ್ಯದ ಬರಲಸ್ತಮಯವಾಯ್ತು | ಕೆಟ್ಟದ ನೋಡನೆಂಬಂತೆ || ೩೧
 ಮಬ್ಬು ಮುಸುಕಿ ಬಲು ಪಜ್ಜಿರೆ ಕತ್ತಲೆ | ಯೊಬ್ಬನೆ ಘೋರಾಟವಿಯಲಿ |
 ಇಬ್ಬದಿಯಲಿ ನರವುಬ್ಬಿ ಕೈಕಾಲ್ಗಳ | ನುಬ್ಬರದಲಿ ನೂರೆ ದೊಗಲು || ೩೨
 ಕಜ್ಜುಟವೊಂದಂಗ ಮುಜ್ಜು ವುಬೆಯಿಲ್ಲ | ಹುಚ್ಚಾಗಿ ತಿರುಗಿದ ಬೀಡ |
 ಮುಜ್ಜಿರೆ ನಡೆವನ ಕಣ್ಣು ಕತ್ತಲೆಯೊಳ | ಗಜ್ಜಿಯಿದ ಮುಚ್ಚಿ ಬರಲು || ೩೩
 ಗಡಗಡ ನಡುಗುತೆ ಗುಡುಗೂಳಿ ಮೋಕಾಲ | ನಡುವೆಯಿಟ್ಟನು ಬೀಡ ತಲೆಯ |
 ಕಡಿದು ಹಲ್ಲಲಿ ತಾನು ಕಲ್ಲಿಬಲೆಯ ಮುಂದೆ | ಸಿಡಿದು ಹೋಯಿತು ಕವೋತಕನು ||
 ಹಿಂದೆ ಹೋದೇನೆಂಬ ಸಮಯಕ್ಕೆ ಪಾಂವ | ಸಿಂದು ಸುಜ್ಜಾನದಿ ನೋಡಿ |
 ಇಂದು ತನ್ನಯ ಹಸಿವಿಗೆ ಬಂದ ಬೀಡನ | ಹೊಂದದೆ ಹೋಗಿ ಪಾತಕವು || ೩೪
 ಆಸೆಯ ಮಾಡಿ ಪಾಶವನೆಡ್ಡಿ ಕೆಡಪಿದೆ | ದೋಷತೃಷ್ಣೆಯ ಹಿಂಗಿಸದೆ |
 ಮೋಸವ ಮಾಡಿ ಹೋಡದೆ ಮುಕ್ತಿಯಿಲ್ಲೆಂದು | ಜೀವಿಲ್ಲದೆಯಿರುತಿಹಳು || ೩೫
 ಬಲೆಯಿಂದೆ ಪಂದೋಡಿ ಬರುವಳು ಸತಿಯೆಂದು | ಗೆಲವಿಂದೆ ತರುವಕ್ಕೆಗಡರಿ |
 ಲಲನೆಯ ಕಾಣದೆ ಲಾಗು ತಸ್ವಿದುದೆಂದು | ಬಲುದುಕ್ಕಗೊಂಡು ಬೀಳುತೆ || ೩೬
 ಬರುವಳಂಗೆನೆ ಬಿಂಬಿಬಿಂಬಿಯೆಂದು ಬಂದೆನಾ | ನನೆಯನಂಗೆನೆಯುಚ್ಚವದನು |
 ಸೇವೆಯಾದೊ ಶಬರಗೆ ಸತಿಯೆಂದು ಶೋಕಿಸಿ | ಗರುವೆಯನಗಲ್ಲೆಂತು ಬಾಳಿ ||
 ಮಕ್ಕಳ ಬಿಟ್ಟೀಗ ದುಕ್ಕವನೆನಗಿಕ್ಕಿ | ಸಿಕ್ಕಿದ ಬೀಡನ ಬಲೆಗೆ |
 ತಕ್ಕ ಮಾತದು ಬಿಕ್ಕಕ್ಕಿಲ್ಲೆಂದಲಿ ನೀನು | ವೊಕ್ಕಣಿಸುತಲೆನ್ನ ಕಳುಹಿ || ೩೯

ಮಾನಿನಿ ಸಿಕ್ಕಿದೊ ಮಾನಭಂಗದ ದುಕ್ಕ | ತಾನೊಬ್ಬನುಜಿ^೩ದೇನು ಫಲವು |
 ಏನೆಂಬಳಯ್ಯ ಏಣಾಕ್ಷಿ ತನ್ನರಸಿಯು | ತಾನೆನ್ನ ಬಿಟ್ಟನೆಂದಪಳು || ೪೦
 ಹಣ್ಣಿನೊಳ್ಳಿತ ಕಂಡು ಉಣ್ಣಿಳಾನಿಲ್ಲದೆ | ಹೆಣ್ಣಿ ನಾ ಹೇಗೆ ಮಹಿಯಲಿ |
 ಪುಣ್ಯಕಾದಲೆ ನೀನು ಹರುಷಳು ಮುತ್ತೈದೆ | ಕಣ್ಣಿಲ್ಲದಂತಾದೆ ನಾನು || ೪೧
 ಊಟವಿನ್ನೇತಕೆ ಯೊಲಪಿನೊಳ್ಳಿದೆ | ಪಾಟಿಪ ಮುಷ್ಟಿಗಾರುಂಟು |
 ಕೋಟಲೆ ಕೊರಲನು ಕಿತ್ತುಹಿ^೩ ಗೂಡಿನ | ಗೋಟಿಗೆ ಸೊಪ್ಪಿತವಾದೆ || ೪೨
 ಅಯ್ಯಯ್ಯೊ ಶಿವಶಿವ ಕಯ್ಯಾಹಿ^೩ ಸೆಹಿ^೩ಗೊಟ್ಟ | ಮುಯ್ಯಾದೆ ದುಕ್ಕಕ್ಕೆ ನಾನು |
 ಹುಯ್ಯಲಿಟ್ಟಲುವೊಡೆ ಕೇಳುವರಿಲ್ಲೆಂದು | ಬಾಯ ಬಿಟ್ಟುದು ಕವೋತಕನು || ೪೩
 ನಾಯಕಿ ಮನೆಮನೆಸೇವಕಿ ಪರಹಿದ | ದಾಯಕಿಮ್ಮಡಿ ಮಾಡುವಾಕೆ |
 ಬಾಯಾಹಿ^೩ ಸತ್ತಡೆ ಮನದೆ ಚಿಂತಿಸ ಹುಜಿ | ನಾಯೆಂದು ಸೀಯನಾನವಳ || ೪೪
 ಬಡತನ ಬಂದಡೆ ಯೆಡರು ಆಪತ್ತಿಲ್ಲ | ದೆಡೆಗೆಡೆದಲ್ಲರುತಿರುವ |
 ಬಡಮನವಿಲ್ಲದೆ ಸಡಗರದೊಳಗಿಹ | ಮಡದಿಯಾದಡೆ ನಿನ್ನ ನೆನೆಯೆ || ೪೫
 ಮಂಡಲದೊಳಗಿಲ್ಲ ಮಾನಿನಿ ನಿನ್ನಂತೆ | ಪಂಡಿತವಕ್ಕಿಯ ಕಾಣೆ |
 ಖಂಡುಗವನೆ ಮಾಡಿ ಬಜಿಸುವ ಸತಿ ಕುಲ | ಭಂಡೆಯಾದಡೆ ನಿನ್ನ ನೆನೆಯೆ || ೪೬
 ಮಥನಿಸಿ ಮನೆಯೊಳು ಕದನ ಕಲಹದಿಂದೆ | ಮತಿಗೆಡಿತನದೊಳಗಿಹಳ |
 ಗತಿಗೆಡಿ ಗಂಡನ ಖತಿಮಾಡಿ ಬೈವಂತ | ಸತಿಯಳಾದಡೆ ನಿನ್ನ ನೆನೆಯೆ || ೪೭
 (ಸರಸದ) ಸಮಯದೆ ಕರೆಕರೆ ಹೋರಾಟ | ಬಹಿ^೩ದೆ ಮುನಿದು ಮುನಿಸುವಳ |
 ಕಋಬತನದಿನುಹಿ^೩ ಗರುವಿಸಿ ಕೊಂಡಿರ್ಪ | ತರುಣಿಯಾದಡೆ ನಿನ್ನ ನೆನೆಯೆ || ೪೮
 ಗಂಡನ ಮಾತಿಗೆ ಗಣನೆಗೊಳ್ಳದೆ ವಿರಿ | ದಂಡಲೆಯುತೆ ಕೆಲದಾಡಿ |
 ಕಂಡುದ ಬಯಸುತೆ ಬಹುಕಾಮದೊಳರ್ಪ | ಭಂಡೆಯಾದಡೆ ನಿನ್ನ ನೆನೆಯೆ || ೪೯
 ಘಡಿಘಡಿಸುತೆ ಬಂದು ನುಡಿಗೆ ಮಜ್ಜರಿಸುವ | ತುಡುಗಣೆ ಮನದ ಪ್ರಿಯಳಿಗೆ |
 ನುಡಿಗೆ ನುಡಿಗೆ ಗಂಡನ ಕೆಡೆ ಬೈವಂತ | ಮಡದಿಯಾದಡೆ ನಿನ್ನ ನೆನೆಯೆ || ೫೦
 ಹೆಡ್ಡನ ಮಾಡಿಸುತೇಡಿಸಿ ಗಂಡನ | ಕಡ್ಡು ಹೊಯುತೆ ಕಾಡುವಳ |
 ದಡ್ಡತನದಿ ಹೀಗೆ ಹೆಡ್ಡೆಯಾಗಿರುವಂತ | ಮಡ್ಡಿಯಾದಡೆ ನಿನ್ನ ನೆನೆಯೆ || ೫೧
 ಪುರುಷಗೆ ಮಯುವಾತುಗಳನು ಕುಡುವಳ | ಪುರುಷೊಳು ದೂರುವೇಳುವಳ |
 ಮೈವಮಾತು ಪರಗಂಗ ಜಾರಿಯಾಗಿರುವಂತ | ದುರುಳಿಯಾದಡೆ ನಿನ್ನ ನೆನೆಯೆ || ೫೨
 ಗಂಡ ಹೋಗದ ಮುನ್ನ ಮಿಂಡರ ಕರೆಯುತೆ | ಕಂಡೀಲಿ ಸುಲಕಿ ನೋಡುವಳ |
 ಕಂಡಕಂಡವರೊಳು ಭಂಡಾಟವಾಡುವ | ಪುಂಡೆಯಾದರೆ ನಿನ್ನ ನೆನೆಯೆ || ೫೩
 ಹರೆಯದವರ ನೋಡಿ ಗುರುಕುಜವನೆ ತೋರು^೩ | ಸರಸವಾಡುತ್ತೆ ವಿರಹದಿ |

ಮರಳಿ ಪುರುಷ ಬರೆ ಕರೆಕರೆಗೆಯ್ಯಂತ | ದುರುಳಿಯಾದಡೆ ನಿನ್ನ ನೆನೆಯೆ || ೫೪

ಅಡಿಗಿಯಾಗದ ಮುನ್ನ ಕುರುತಿಂಡಿ ತಿಂಬಳ | ಗಡಬಡಿಸುತೆ ಬಾಯಾಡುವಳ |
ಕಡುಗೇಡಿತನದೊಳಗೊಡಲ ಹೊರೆಯುವಂತ | ತುಡುಗೆಯಾದಡೆ ನಿನ್ನ ನೆನೆಯೆ ||

ಉತ್ತರವಿತ್ತವಳಲ್ಲವೆನ್ನೆ ದಿರಿಗೆ | ಮತ್ತಿಲ್ಲ ನಿನ್ನಂತ ಮಡದಿ |
ಮಿತ್ತಾಗಿ ಮನೆಯೊಳಗಿರುವ ಹೆಣ್ಣಾದಡೆ | ಸತ್ತಳೆಂದತ್ತಡೆ ನರಕ || ೫೬

ಸಾವು ತಪ್ಪದು ದೊಡ್ಡ ಜೀವಕೆಂದಿದ್ದರು | ನೋವು ಸಲ್ಲದು ಈವಾಗ |
ಆವಾವ ಗುಣಗಳ ನೆನೆವೆನಲ್ಲದೆ ನಿನ್ನ | ಜೀವಕೆ ಮಯ್ಯಿಗುವನಲ್ಲ || ೫೭

ಕಂಡಕಂಡವರೊಳು ನೇಹವ ಬಲಿಯುವ | ವಿಂಡೆವೆಣ್ಣೆಲ್ಲವೆ ನೇನು |
ಕೊಂಡಾಡ ಬಾರದ ಗುಣವನು ಮಾನಿಸಿ | ಕಂಡು ನಾ ಹೇಗೆ ಮಯ್ಯಿಯಲಿ || ೫೮

ಅಕ್ಕಯ ಬಲಿಗೆ ಸಿಕ್ಕಿದ ಸತಿಗೋಸುಗ | ದುಕ್ಕವೆರಸಿ ಮೊಗ ಬಾಡಿ |
ಮಕ್ಕ ಮಾತಿನೇಕೆ ಹರಣದ ಹುಂಗಿಲ್ಲ | ದುಕ್ಕವೆರಸಿ ಕವೋತ್ತಮನು || ೫೯

ದುಕ್ಕವ ಮಾಡುವ ಹಕ್ಕಿಯಡೆಗೆ ದಿಕ್ಕು | ದಿಕ್ಕಿನ ಹಕ್ಕಿಗಳೆಯ್ವಿ |
ಗಕ್ಕನೆ ಕೇಳಿದುವತ್ತೆಯಾತಕೆ ಎಂದು | ಒಕ್ಕಣಿಸುತ್ತಲೆಮ್ಮ ಕಳುಹು || ೬೦

ಆಡುವೆ ನಾನೊಂದ ನಾಡಾಡಿ ಹೆಣ್ಣಲ್ಲ | ಕೂಡಿಯಗಲದಿರ್ಪ ಸತಿಯು |
ಬೇಡನ ಬಲೆಯೊಳು ಸಿಕ್ಕಿದ ಸತಿಯೊಡ | ಗೂಡದ ಹರಣವಿನ್ನೇಕೆ || ೬೧

ಸತಿಯು ಸಿಕ್ಕಿದಳಯ್ಯೊ ಗತಿಗೆಟ್ಟು ನಾನಿದು | ಕ್ಷಿಯೊಳು ಹೇಗೆ ಜೀವಿಸಲಿ |
ಅತಿಹಿತದಿಂದೆ ಕೂಡಿರುವಂತ ಸತಿಯಳ | ಪೃಥಿಯೊಳಗಲಿರಲಾಜಿ || ೬೨

ಸತಿಯ ಮಾತನು ಕೇಳಿ ಹಿತವಾಗಿ ಸೇವೆಯ | ನತಿಹಿತದೊಳು ಮಾಡುವಂತ |
ಸತಿಯಳನಗಲಿ ಜೀವಿಸುವುದಕಿಂದಲೆ | ಮೃತವಾಗುವುದತಿ ಲೇಸು || ೬೩

ಕೇಳಲೆ ಎಲೆ ಪಕ್ಷಿಯಾಳೋಜನೆಯೇಕೆ | ಹೇಳುವೆ ನಾನೊಂದು ಮಾತ |
ಬಾಳ ಪ್ರೀತಿಯ ವೋಹ ಸಲ್ಲದು ಹೆಣ್ಣಿಗೆ | ಗೋಳಿಟ್ಟವುಳುದು ಸಲ್ಲ || ೬೪

ಸತಿಯಳು ಸತ್ತಡೆಯತಿರುಚಿಗೊಂಬರೆ | ಪ್ರತಿಹೆಣ್ಣೊಂದ ತರುವುದು |
ಹಿತವಾಗಿ ಕೂಡಿ ಸಂತಸದಿ ಬಾಳುವುದೆಂದು | ನುತಿಸಿ ಹೇಳುದುಡೊಂದು ಹಕ್ಕಿ ||

ಕೇಳಲೆ ಎಲೆ ಹಕ್ಕಿ ಬಾಲ್ಯಮಾತಿನೇಕೆ | ಜೊಳಲಿ ಬಂದ ಸ್ತ್ರೀಯಲಿಯೆ |
ಕೂಲಿ ನಿಜ್ಜೆಗೆ ಬಂದ ಕೀಳುಲಕ್ಕಣವೆಣ್ಣೆ | ಬಾಳ ಸುಡೆಂದುದು ಪಕ್ಷಿ || ೬೬

ಜೇತಕೆ ಬಾರದ ಸತಿಯಳು ಮನೆಯೊಳು | ಮಾತನಾಡಲು ಪುರುಷರಿಗೆ |
ಭೂತದ ದನಿಯು ಕೇಳಿದ ಹಾಗೆ ಕಿವಿಯೊಳು | ಭೀತಿಯಾಗುವುದಂಜುವೆನು || ೬೭

ಒಡೆದ ಗಡಿಗೆಯೊಳಗುದಕವ ತುಂಬಿಟ್ಟು | ಅಡಿಗಿಯ ಮಾಡುವರುಂಟಿ |
ಒಡಲೊಳಗಣ ಪ್ರಾಣ ನುಡಿವಂತ ಸತಿಯಳ | ಯಡೆಯಲ್ಲಿ ಬಿಟ್ಟು ಜೀವಿಸೆನೆ || ೬೮

ಪತಿ ಬಂದು ಮನೆಯ ಬಾಗಿಲ ಮುಂದೆ ಕರೆಯಲು | ಅತಿ ಬೇಗದಲಿ ಬೆಸಗೊಳುವ |
ಹಿತವಾಗಿ ನಡೆವಂತ ಸತಿಯಳ ಬಿಟ್ಟಡೆ | ಗತಿಯಿಲ್ಲ ಮುಂದೆ ಸಗ್ಗದಲಿ || ೬೯
ಉದಯದೊಳಿದ್ದು ಗಂಡನ ಪಾದದ ಮೇಲೆ | ಮುದದಿಂದೆ ಶರಣೆಂದು ಬಚ್ಚಿಕ |
ಸದನದ ಕೆಲಸವ ಮಾಡುವ ಸತಿಯಗ | ಲಿದು ಪೋದಡೆ ಗತಿಯಿಲ್ಲ || ೭೦
ಗಂಡ ಬೇ಼ಱರಿಗೆ ಹೋಗಿ ತಡೆದು ನಿಲೆ | ಮಂಡೆ ಮಜ್ಜನಗಳನುಜಿದು |
ಗಂಡನ ಮೇಲೆ ಪ್ರಾಣವನಿಟ್ಟು ನಡೆವಳ | ಕಂಡಡೆ ಜನ್ಮ ಪಾವನವು || ೭೧
ಪತಿ ತನ್ನ ಕೋಪದಿ ಸತಿಯಳ ಬಡಿದಡೆ | ಖತಿಯ ತಾಳದೆ ಮನದೊಳಗೆ |
ಆತಿಹಿತದಿಂದೆ ಕೂಡಿರುವಂತ ಸತಿಯಳ | ಪ್ರತಿದಿನ ಬಿಟ್ಟಿರಲಾ಼಼ || ೭೨
ಬಡತನವಡಸಿದ ಕಾಲಕ್ಕೆ ಗಂಡನ | ನುಡಿಗಡಿಸದೆ ಗರ್ಭೀಕರಿಸಿ |
ದೃಢಗಡದಂದದಿ ನಡೆಯುವ ಸತಿಯಳ | ಬಿಡುವ ಮನುಜ ಶತದ್ರೋಹಿ || ೭೩
ಪುರುಷನ ಸೇವೆಯ ಹರಿಸದೆ ಮಾಡುತ | ಲೊರಸಿ ತೊಳೆದು ಪದತಳವ |
ವಿರಸವಿಲ್ಲದೆ ನಗೆ ನುಡಿಯುಳ್ಳ ಸತಿಯನು | ಹರಸದವನು ನರಗು಼಼ಯು || ೭೪

... ..
... ..
... ..
... ..

ಮಜ್ಜರ ಮನದೊಳಗಿಚ್ಚೆಯು ಪರರೊಳು | ರಚ್ಚೆಗೆ ಒರುವಂತ ಸತಿಯು |
ಹುಚ್ಚಾಗಿ ಕಾಮಾತುರದ ಹೆಣ್ಣಾದಡೆ | ಮಜ್ಜೆಂದು ಸೀಯೆನಾನವಳ || ೮೬
ಜಗಳವೆಂದರೆ ಬೇಗಲಗಡುತನವ ತೋ಼಼ | ಬಗೆಯದೆ ಪುರುಷನ ಮಾತ |
ನಗೆಗೇಡಿತನದಲ್ಲಿ ಬಗುಳಾಟದೊಳಗಿಹ | ವಿಗಡೆಯಾದಡೆ ನಿನ್ನ ನೆನೆಯೆ || ೮೭
ಮುಂಚಾಗಿ ತಾನುಂಡು ವಂಚಿಸಿ ಧವಗೆ ಪ್ರ | ಪಂಚವ ಮಾಡಿ ನೀಡುವಳ |
ಸಂಚಿನ ಮಾತನೆಯುಂಟುಮಾಡುವ ಹೆಣ್ಣು | ಹಂಚೆಂದು ಸೀಯೆನಾನವಳ || ೮೮
ಹಸಿದವರನು ಕೂಡಿ ಪುರುಷ ಮನೆಗೆ ಬಂದು | ಅಸಿಯಳ ಕೇಳಲಾಕ್ಷಣದಿ |
ಗುಸುಗುಟ್ಟಿ ಕೊನರುವ ಪಿಶುನಮನದ ಹೆಣ್ಣು | ಕಸವೆಂದು ಸೀಯೆ ನಾನವಳ || ೮೯
ಎಂದು ಕಣ್ಣೊಳು ನೀರ ತಂದು ತಮ್ಮಿವರು | ಕಂದರ ಬಿಗಿಯಿಷ್ಟೆ ಕೊಳುತೆ |
ಇಂದು ಜೂಟನೆ ಯಿಷ್ಟು ಬಂಧನವನು ಕೊಟ್ಟಿ | ಯೆಂದು ಮನದಿ ಮುಖಗುತ್ತೆ ||
ತಾಯಿಲ್ಲ ವಣುವರ್ಗೆ ಬಾಯಿಲ್ಲ ಸಿರಿಯಿಲ್ಲ | ಬಾಯೆಂದು ಕರೆವವರಿಲ್ಲ |
ಕಾಯ ಬಲಿಸಿ ನಿಮ್ಮ ಹಾಯಾಗಿ ಸಲಹುವ | ತಾಯಗಲಿದ ಮ಼಼ಗಳಿರ || ೯೧
ಗ಼಼ ಬಲಿಯದ ಮುನ್ನ ಪರದೇಸಿಯಾಗುತೆ | ಹೆ಼಼ರ ಮನೆಯ ಬಾಗಿಲೊಳಗೆ |

ನೆಹಿ^೩ ಬಾಯಿ ಬಿಡುವುದ ನಾಕಂಡು ನಿಮ್ಮನು | ಮಝಗಲಾಹಿ^೩ನು ಮಝಿ^೩ಗಳಿರ||
 ಹತ್ತವರಿಲ್ಲದ ಪುತ್ರರ ಕಂಡಡೆ | ನೆತ್ತಿಯಮೇಲೆ ಕುಟ್ಟುವರು |
 ಇತ್ತಲೇಕಕೆ ಬಂದೆಯತ್ತಲೆ ಹೋಗೆಂದು | ಕತ್ತ ಓಡಿದು ನೂಕುವರು|| ೯೩
 ಸತಿಗಿಂತ ಮುಂತಾಗಿ ಸಾವುದೆ ಪುರುಷಗೆ | ಹಿತವಪ್ಪುದಯ್ಯ ಸಜ್ಜನಕೆ |
 ಗತಿಗೆಟ್ಟಿನಿನ್ನೇಕೆ ಬಾಹಿ^೩ಂದು ಬಬಲುತೆ | ಸತಿಯ ಬರವ ಕಂಡನಾಗ|| ೯೪
 ಬಲೆಗೆ ಸಿಕ್ಕದೆ ಬೇಗ ಹೋದ ಗಂಡನ ಕಂಡು | ಗೆಲುವಾದಳಾಗ ಕವೋತಿ |
 ಅಹಿ^೩ವುದು ಯೆನ್ನ ಮುತ್ತೈದೆಯ ಮರಣಕ್ಕೆ|ಬೆಲೆಯುಂಟೆ ಭೂತೋಕದೊಳಗೆ ||
 ಪುರುಷನುಳ್ಳೊಡೆಯೆನ್ನ ಕರೆಸುವರಯ್ಯಂದು | ಹರಿಸದಿ ಕಳಸಕನ್ನಡಿಗೆ |
 ಆರಸಿನ ಗಂಧಾಕ್ಷ ತೆಗೆೋಲಭಾಗ್ಯವು | ಕರಿಮಣಿ ಒಳ ಕರ್ತನಿರವು|| ೯೬
 ಸಕ್ಕರೆವಿಲ್ಲನ ರೂಪನೆ ಯೆನ್ನದೊಂ | ದಕ್ಕನು ಪತಿಯು ನೀನೀಗ |
 ದುಕ್ಕದಿ ಹಳೆಯಿಂದೆ ಬಬಲುವ ಬೇಡಗೆ | ತಕ್ಕ ಬುದ್ಧಿಯ ಮಾಡೊ ಪುರುಷ|| ೯೭
 ಅಕ್ಕಹಿ^೩ಯಾಗಿಹ ಸತಿಯಳ ಮಝಕದಿ | ದಿಕ್ಕೆಂಟೆ ನೋಡಿ ಕವೋತ |
 ಕೊಕ್ಕಿಂದ ಕಚ್ಚಿ ತಂದಿತು ಕಾಡ ಕೊಳ್ಳಿಯ|ನಿಕ್ಕಿತು ಅಂಜಿನಗೊಡಿ || ೯೮
 ಪಕ್ಕದೆ ಜೀಸುತೆ ಪುಟನಾಡಿ ಬೆಂಕಿಯ | ಗಕ್ಕನೆ ತಾ ಹಾಹಿ^೩ ಹೋಗೆ |
 ಸೊಕ್ಕಿದ ಬೇಡನು ಸುಖಿಯಾಗಿ ಕಾಸಿ ತಾ | ಸೊಕ್ಕಲಾದನು ಮನದೊಳಗೆ ||
 ಮುಟ್ಟದೆ ತಾಯ ಯವ್ವನಕೆ ಕೊಡಲಿಯಾಗಿ | ಕಟ್ಟಿ ಬಾಳಿಸಿದೆ ನಾ ಪರರ |
 ಮುಟ್ಟಿ ಕೈಧರ್ಮವ ಮಾಡಿಲ್ಲವು ಎಂದು | ಜಿಟ್ಟ ಕಲ್ಲಿಯ ಪಕ್ಷಿಗಳನು || ೧೦೦
 ನಿಪರೀತವಾಗಿ ಹಾಹಿ^೩ದ ಪಕ್ಷಿಯ ಕಂಡು | ಉಪಮೆಯ ಬೇಡ ನೋಡಿದನು |
 ಕಪಟ ಬುದ್ಧಿಯ ಜಿಟ್ಟ ಕಾಡ ಬೇಡನು ಕಂಡು | ಸ್ವಪನದೆ ಜ್ಞಾನ ಬಂದಂತೆ ||
 ಎನ್ನ ಗುಣವ ನೋಡದೆ ಬೆಂಕಿಯ ತಂದು | ಚೆನ್ನಾಗಿ ನೀವು ಕಾಸಿದಿರಿ |
 ಇನ್ನೊಂದ ಬೇಡುವೆ ಎಲೆ ಪಕ್ಷಿ ಹಸಿದನು | ಅನ್ನವ ಕಾಣಿಸ ಬೇಕು || ೧೦೨
 ಎಂದ ಮಾತನು ಕೇಳಿ ನಿಂದು ಕವೋತಕಿ | ಬಂದಳಾಗಳವನಶನಕ್ಕೆ |
 ಬಂದಾಗ ತಿಳುಹಿದನೆಂದು ಕವೋತಿಯು | ನಿಂದಿರದೊಲು ಕಿಚ್ಚ ಬೀಜಿ|| ೧೦೩
 ಕಂಡು ಬೇಗದಿ ಬಂದು ಗಂಡುಪಕ್ಷಿಯು ಬೀಜಿ | ಕೆಂಡವ ಪುಟಮಾಡಿ ಶಬರ |
 ಗಂಡಹೆಂಡರು ಎನಗಾಗಿ ಮಡಿದರೆಂದು | ಕೊಂಡದೆ ಬಿದ್ದನು ಬಹಿ^೩ಕ|| ೧೦೪
 ಕಿಚ್ಚಿಗೆ ಬಿದ್ದಂತ ಅಚ್ಚರಿಯನು ಕಂಡು | ಮೆಚ್ಚುತ್ತ ಶಿವನು ಪಾರ್ವತಿಯು |
 ಮೆಚ್ಚಿ ಪ್ರಾಣವ ಕುಡೆ ಹರಿಸದಿಂದಲಿ ಬಂದು | ವುಚ್ಚಹದಲಿ ಪಾದಕೆಹಿ|| ೧೦೫
 ಎಹಗಿದವರನೆತ್ತಿ ಹರನು ಪುಷ್ಪಕದೆ ಕು | ಳ್ಳಿರಿಸಿ ಕೈಲಾಸಪುರಕ್ಕೆ |
 ಹರಿಸದಿ ಕರೆತಂದು ತನ್ನ ಸನ್ನಿಧಿಯೊಳು | ಇರಿಸಿದನಾನೇನ ಪೇಜಿ|| ೧೦೬

ಆಂತವರಿಗೆ ಸಗ್ಗ ಶತಕಾಲವಾಯಿತ | ನಂತಕಾಲವು ಪರಹಿತಕೆ |
 ಸಂತಸದಿಂದಲನ್ನ ವನಿತ್ತ ನರರಿಗ | ನಂತಪದವಿಯೀವ ಶಿವನು || ೧೦೭
 ಪರಹಿತದಿಂದಲಿ ನಡೆವ ಸತ್ತುರುಷರ | ಕರೆದುಯ್ಯನು ಕೈಲಾಸಕ್ಕೆ |
 ಪರವುರುಷಾರ್ಥವಗ್ನಿದರೆ ಮುಕುತಿಯ | ನಿರದೀವನು ನಿಶ್ಚಯವು || ೧೦೮
 ವರಗುರುಮೂರ್ತಿಯ ಕರುಣದಿ ಪೇಜಿ | ನುರುತರಕಾವ್ಯಮಾಲೆಯನು |
 ಧರಿಸುತ್ತೆ ಮೇಘಿಯಿಪ ಶರಣರ ಸಂಘಕ್ಕೆ | ನಿರುತ ಸೌಭಾಗ್ಯದೊರೆವುದು ೧೦೯
 ಈಕತೆಯನು ಏಕಚಿತ್ತದಿ ಕೇಳ್ದಗೆ | ಸಾಕಾರನಾಗುವ ಶಿವನು |
 ಬೇಕಾದ ಪದವಿಯನಿತ್ತೋವನ ಚಂದ್ರ | ಶೇಖರಲಿಂಗಕ್ಕೆ ಶರಣು || ೧೧೦
 ಪುಲಿಸಮ್ಮವನುಟ್ಟ ಹರನಿಗೆ ಬಾಣಾ | ಸುರನ ಬಾಗಿಲ ಕಾದವಗೆ |
 ಆಲರುವಿಲ್ಲನ ಸುಟ್ಟು ಬೂದಿಯ ಧರಿಸಿದ | ಶಿವನಿಗೆ ಮಂಗಳಾರತಿಯು|| ೧೧೧
 ಕವ್ಯಗೊರಲಿಗೆ ಕಂದರ್ಪಸಿತಹಿತ | ಮುಪ್ಪುರ ಗೆಲಿದಂತ ಶಿವಗೆ |
 ಸರ್ಪಭೂಷಣನಿಗೆ ಮುನಿಜನಸ್ತೋತ್ರಗೆ | ಯೊಸ್ಪಿಯಾರತಿ ಬೆಳಗುವೆನು|| ೧೧೨
 ಗಜಚರ್ಮಾಂಬರನಿಗೆ ಗೌರಿಯ ರಮಣಗೆ | ತ್ರಿಜಗವ ಪೊರೆಯುವ ಶಿವಗೆ |
 ಅಜಪರಿಸುರರೆಲ್ಲ ವಂದಿಸುತಿರುತಿಹ | ಭುಜಗಭೂಷಣನಿಗಾರತಿಯು|| ೧೧೩
 ಗಂಗಾಧರನಿಗೆ ಮಂಗಳಮಹಿಮಗೆ | ಸಂಗ ಬಸವ ಲಿಂಗನಿಗೆ |
 ಹಿಂಗದೆ ಭಕ್ತರುತ್ತುಂಗಪದವನೀವ | ಲಿಂಗೇಶ್ವರನಿಗಾರತಿಯು || ೧೧೪
 ಕಾಮಿತಫಲವೀವ ಕಾರುಣ್ಯಸಿಂಧುಗೆ | ನೆಮನಿಷ್ಠೆಯೊಳಿರುತಿಹಗೆ |
 ಕಾಮನೈಯಗೆಯಧಾಂಗವನಿತ್ತ ಹರಿಹರ | ನಾಮಗೆ ಮಂಗಳಾರತಿಯು|| ೧೧೫
 ಧರೆಯೊಳು ಸನ್ಮೂಲಶಿಖರಿನಿವಾಸಗೆ | ಕರುಣೆ ಕಾತಿಯ ಎತ್ತೇಶ್ವರಗೆ |
 ಗುರುವರನಹ ಚಂಪಕ ಸಿದ್ಧ ಲಿಂಗೇಶ | ಗೆಱಗಿಯಾರತಿ ಬೆಳಗುವೆನು|| ೧೧೬

ಇಂತು ಕಪೋತವಾಕ್ಯಂ ಸಂಪೂರ್ಣಂ

